

17th August 2020

Listing Department National Stock Exchange of India Limited Exchange Plaza, Bandra Kurla Complex Bandra (East), Mumbai – 400 051

Dept. of Corporate Service **BSE Limited** P. J. Towers, Dalal Street Mumbai – 400 001

NSE Symbol: RENUKA

BSE Scrip Code: 532670

Sub: Regulation 47 of SEBI (Listing Obligations & Disclosure Requirements) Regulations, 2015

Dear Sir/Madam,

Pursuant to Regulation 47 of the Securities and Exchange Board of India (Listing Obligations and Disclosure Requirements) Regulations 2015, we are submitting herewith newspaper publications dated 17th August 2020, in Financial Express (English) and Kannada Prabha (Kannada), confirming electronic dispatch of Notice of 24th Annual General Meeting along with the Annual Report 2019-20 and E-voting information.

You are requested to kindly take the same on record.

Thanking you,

Yours faithfully, For Shree Renuka Sugars Limited

Deepak Manerikar Company Secretary

Shree Renuka Sugars Limited

Corporate Office: 7th Floor • Devchand House • Shiv Sagar Estate • Dr. Annie Besant Road • Worli Mumbai 400 018 • Maharashtra • IndiaP +91 22 2497 7744/4001 1400 F +91 22 2497 7747 E info@renukasugars.comRegistered Office: 2nd / 3rd Floor, Kanakshree Arcade, CTS No. 10634, JNMC Road, Nehru Nagar, Po: Belagavi- 590 010 • Karnataka • IndiaP +91 831 2404000 F +91 831 2404961

W www.renukasugars.com • Corporate Identification No.: L01542KA1995PLC019046

FINANCIAL EXPRESS



DoT can serve Jio₹13,000-cr AGR bill

The undertaking read, "Wearein compliance with all the terms and conditions of the guidelines for spectrum trading and the licence conditions and agree that in the event, it is established at any stage in future that either of the licensee was not in conformance with the terms and conditionsoftheguidelinesforspectrum trading or/and of the licence at the time of giving intimation fortrading of right to use the spectrum, the government will have the right to take appropriate action which inter-alia may include annul ment of tradingarrangement".

Clause 11 of the spectrum trading guidelines states: "The seller shall clear all its dues prior to concluding any agreement for spectrum trading. Thereafter, any dues recoverable up to the effective date of trade shall be the liability of the buyer. The government shall, at its discretion, be entitled to recover the amount, if any, found, recoverable subsequent to the effective date of the trade, which was not known to the parties at the time of the effective date of trade, from the buyeror seller, jointly or severally. The demands, if any, relating to

MUTUALFUNDS Sahi Hai

licences of seller, stayed by the court of law, shall be subject to outcome of decision of such litigation".

would not be liable for any past Jio had entered into a trading dues of RCom. According to pact with RCom for the remainthem, even the Supreme Court ing 15 circles also for spectrum in the same band. However, in 2018 that pact got annulled over the dispute between the two companies over giving an undertaking for any past dues which may arise in future. Jio refused to give any such undertaking and even RCom did not provideany such undertaking as a result of which the DoT did not approve the deal and subsequently RCom went into insolvency.OnAugust14,the counsel for Jio told the court that the company has deared the AGR. dues of RCom for the traded spectrum post 2016, thus maintaining that it is not liable for

past dues. For the shared spectrum the company said that only spectrum usage charge needs to be paid which it is paying. However, if one goes by spectrum sharing guidelines also, the moment RCom shut shop in November, 2017, DoT should have terminated the sharing deal and taken back the spectrum. Under sharing guidelines, both operators should have spectruminthegivenbandandboth should be in operation.

Jio sources have maintained

that a February, 2019 order of the Telecom Disputes Settlementand Appellate Tribunal, in a separate case, had ruled that Jio

had upheld this order of the TDSAT. However, the TDSAT orderwas with regard to the second Jio-RComspectrum trading deal where Jio had specifically refused to give any undertaking to payfor any past dues of RCom at any stage. As a result of this, only the DoT did not give assent to the trading pact and RCom had to eventually file for bankruptcy.Whateverbethemeritsof the case, it remains to be seen whether the DoT comes out clean and places all records

before the SC today. Land bank ready: 5L hectare up for grabs The details relate to logistics,

land, rail and air connectivity, and even raw material availability which can make them take informed decisions, said the official. Inordinate delays in land acquisition have been one of the biggest obstacles in

India's bid to emerge as a major

Haq, ek behtar zindagi ka.

industrial nation, with several foreign companies, including Poscoand SaudiAramco, facing the brunt of a myriad of rules and regulations. Land acquisition has also resulted in largescale protests against an SEZ in Nandigram, aTata Motors plant in Singur (both are in West Bengal) and Vedanta's bauxitemining proposal in Odisha's Niyamgiri.

Currently, 21 states have GISenabled land banks, which are being integrated under the national portal. The department for the promotion of industry and internal trade(DPIIT), which is spearheading the first-of-itskind initiative, is ready with the first phase of the launch.As and when more states are on board, likely by December, more land and details thereof, will be made available. A mobile app of the land bank will also be launched, which will come in handy for the

Form No. INC-26 [Pursuant to rule 30 the Companies (Incorporation) Rules, 2014] Advertisement to be published in the newspaper for change of registered office of the company from one state to another Before the Central Government Region

In the matter of sub-section [4 of Section 13 of Companies Act, 2013 and clause (a) of sub-rule 5] of rule 30 of the Companies (Incorporation) Rules, 2014 AND

In the matter of Raigarh Trading Co. Limited having its registered office at Hanuman Seva Kunjstation Road, Raigarh-496001, Chattisgarh,

...Petitioner

Notice is hereby given to the General Public that the Company proposes to make application to the Central Government under section 13 of the Companies Act, 2013 seeking confirmation of alteration of the Memorandum of Association of the Company in terms of the special resolution passed at the Extra ordinary general meeting held on 24th July, 2020 to enable the company to ge its Registered Office from of Chattisgarh" to "State of West erson whose interest is likely to fected by the proposed change registered office of the company deliver either on the MCA-21 al (www.mca.gov.in) by filing tor complaint form or cause to elivered or send by registered of his/her objections supported n affidavit stating the nature of ner interest and grounds of osition to the the Regional tor at the address within fourteen of the date of publication of this e with a copy to the applicant pany at its registered office at the ess mentioned below: uman Seva Kunjstation Road, arh- 496001, Chattisgarh

investors, said the official.

From the Front Page

Sincelandownerships in vast swathesof India are fragmented and disorganised, direct acquisition remains acritical challenge, more so for private companies. The land bank becomes a key initiative of the government, as it intends to undertake structural reforms in factors of production to enable greater manufacturing and reverse a Covid-induced slide in growth. The bid to shore

up domestic manufacturing by successive governments, however, hasn't yielded much successdespiteeconomicliberalisation and the share of manufacturing in the country's GDP has remained stagnant at about 15-17% for at least three decades now - something that the government wants to change now. In recent months, the DPIIT has been seeking to expedite manufacturing in

"champion sectors" - including pharma, textiles, auto components, aerospace and defence --under the Atmanirbhar Bharat programme.Already,thedepartment is working on a "genuine" single window clearance system for investors and drastically pruning the need for a maze of licences for investors to set up units. Already, a status check ordered by acommittee of secretaries (CoS) revealed that the 35

central ministries/departments amongthemarepresidingovera regime of as many as 767 pre establishment/pre-operation licences.

The department is also bolstering "an Investment Clearance Cell" that will put in place a one-stop digital platform for investors to obtain all requisite central and state clearances/approvals in a timebound and hassle-freemanner.

GARDEN REACH SHIPBUILDERS & ENGINEERS LIMITED (A Government of India Undertaking - Ministry of Defence) Registered & Corporate Office: 43/46, Garden Reach Road, Kolkata - 700024 eft and yet of G R S E Ph: 033-2469-8100 to 8114 Fax: 033-2469-8150 Website: www.grse.in CIN: L35111WB1934GOI007891

NOTICE TO THE MEMBERS OF 104th ANNUAL GENERAL MEETING

NOTICE is hereby given that the 104th Annual General Meeting ('AGM') of Garden Reach Shipbuilders & Engineers Limited (the 'Company') will be held on Friday, 11" September, 2020 at 10:30 a.m. through Video Conferencing ("VC") / Other Audio-Visual Means ("OAVM"), in compliance with the applicable provisions of the Companies Act, 2013 and the Rules made thereunder and the SEBI (Listing Obligations and Disclosure Requirements) Regulations, 2015, read with General Circular Nos. 14/2020, 17/2020 and 20/2020 dated 8" April, 2020, 13" April, 2020 and 5" April, 2020, respectively, issued by the Ministry of Corporate Affairs ("MCA Circular/s") and Circular No. SEBI/HO/CFD/CMD1/CIR/P/2020/79 dated 12" May 2020 issued by SEBI ("SEBI Circular") and other applicable circulars issued by MCA and SEBI, to transact the business set out in the Notice calling the AGM, without the physical presence of the Members at a common venue.

The Notice of the 104" AGM and the Annual Report including the financial statements for the financial year 2019-20 along with Board's Report, Auditors' Report and other documents required to be attached thereto, will be sent by email to all those Members of the Company, whose email addresses are registered with the Company or with their respective Depository Participant(s) ("Depository"), in accordance with the aforesaid circulars. Members can join and participate in the AGM through VC/ OVAM facility only. The instructions for joining the AGM and the manner of participation in the remote e-voting or casting vote through e-voting during the AGM are provided in the Notice of the AGM. Members participating through the VC/ OVAM facility shall be counted for the purpose of reckoning the quorum under Section 103 of the Companies Act, 2013. The Notice of the AGM along with Annual Report will also be available on the Company's website at www.grse.in and on the website of the Stock Exchanges i.e., BSE Limited and National Stock Exchange of India Limited at www.bseindia.com and www.nseindia.com, respectively.

Manner of registering / updating email addresses

Members holding shares in physical form, who have not registered/ updated their email addresses with the Company/ Depository can obtain Notice of the AGM, Annual Report and/or login details for joining the AGM through VC/OVAM facility including e-voting, by sending scanned copy of the following documents be email to investor.grievance@grse.co.in:

- a signed request letter mentioning your Name, Folio no. and Address; (a)
- (b) Share Certificate (front and back);
- Self-attested copy of the PAN card; and (c)

NOTICE - CUM - ADDENDUM

Changes in UTI Long Term Equity Fund (Tax Saving)

The lock-in period defined in the Scheme Information Document (SID) of UTI Long Term Equity Fund (Tax Saving) is being revised, on a prospective basis, with immediate effect as follows:

| Existing Definition | | Revised Definition | | |
|--|---|--|--|--|
| "Lock-in-period under U Fund (Tax Saving)" shall from the date of accept under the scheme durin will be required to hold them for redemption. | be a period of 3 years ance of an application | "Lock-in-period under UTI Long Term Equity Fund (Tax Saving)" shall be a period of 3 years from the date of allotment of units under the scheme during which the applicant will be required to hold the units and not tender them for redemption. | | |
| All other terms and con | ditions of the above Sche | eme shall remain unchanged. | | |
| | STATUTE AND STATUTE AND STATUTE AND STATUTE AND STATUTE AND A S | rt of the SID / Key Information Memorandum (K nction with the SID / KIM. | | |
| For UTI Asset Managem | ient Company Limited | | | |
| Sd/- | | | | |
| Authorised Signatory | stion is not been and the | ect LITI Einancial Centre may eleate he contacted | | |
| | adurnis required, the neare | est UTI Financial Centre may please be contacted. | | |

invest@uti.co.in, (CIN-U65991MH2002PLC137867).

For more information, please contact the nearest UTI Financial Centre or your AMFI/NISM certified UTI Mutual Fund Independent Financial Advisor, for a copy of Statement of Additional Information, Scheme Information Document and Key Information Memorandum cum Application Form.

Mutual Fund investments are subject to market risks, read all scheme related documents carefully.

JK PAPER LIMITED

CIN: L21010GJ1960PLC018099, Website: www.jkpaper.com Regd. Office: P.O. Central Pulp Mills - 394 660, Fort Songadh, Distt. Tapi, Gujarat Admin. Office: Nehru House, 4 Bahadur Shah Zafar Marg, New Delhi-110 002 Phone: 011-33001132, 23311112-5, E-mail ID: sharesjkpaper@jkmail.com

INFORMATION REGARDING 59th ANNUAL GENERAL MEETING

Dear Member(s),

- 1. The Fifty Ninth Annual General Meeting (AGM) of the Members of the Company will be held on Friday, the 11th September 2020 at 12.30 P.M. through Video Conferencing (VC)/ Other Audio Visual Means (OAVM) in compliance with all the applicable provisions of the Companies Act, 2013 ("the Act") and the Rules made thereunder and the Securities and Exchange Board of India (Listing Obligations and Disclosure Requirements) Regulations, 2015 read with General Circular Nos. 14/2020, 17/2020 and 20/2020 dated 8th April 2020, 13th April 2020 and 5th May 2020, respectively, issued by Ministry of Corporate Affairs (MCA) and Circular No. SEBI/HO/CFD/ CMD1/CIR/P/2020/79 dated 12th May, 2020, issued by the Securities and Exchange Board of India (SEBI) to transact the business set out in the Notice calling the AGM. Members attending the AGM through VC/OAVM will be counted for the purpose of ascertaining the guorum under Section 103 of the Act.
- 2. In accordance with the said circulars of MCA and SEBI, the Notice of AGM and the Annual Report for the financial year 2019-20 comprising Financial Statements, Board's Report, Auditor's Reports and other documents required to be attached therewith will be sent only by email to all those Members, whose email addresses are registered with the Company or the Depository Participant(s). The aforesaid documents will also be available on the website of the Company at www.jkpaper.com and also on the websites of the Stock Exchanges i.e. BSE Limited and National Stock Exchange of India Limited at www.bseindia.com and www.nseindia.com, respectively. The Notice of AGM will also be available on the website of Central Depository Services (India) Limited (CDSL) at www.evotingindia.com.

and on behalf of the Applicant Hemant Kumar Jalan, Director

: 17.08.2020 : Raigarh

MADHYA BHARAT AGRO PRODUCTS LIMITED Regd. Off.: 5-O-21, Basement, R.C. Vyas Colony, Bhilwara, 311001 Rajasthan

CIN:L24121RJ1997PLC029126, Website- www.mbapi.com, Email- secretarial@mbapi.com Ph.: 01482-237104, Fax: 01482-239638 NOTICE

Notice is hereby given that Pursuant to Regulation 29 read with Regulation 47 of the Securitie and Exchange Board of India (Listing Obligations and Disclosure Requirements) Regulations 2015, the meeting of the Board of Directors of the Company will be held at 03:00 P.M. on Friday August 21, 2020at Registered Office at 5-0-21, Basement, R.C. Vyas Colony, Bhilwara to inte alia consider and approve the unaudited financial results along with the limited review report of the Company for the guarter ended June 30, 2020.

The Notice of meeting is also available on the website at http://www.mbapi.com and on the Stock Exchange websites at http://www.nseindia.com. By Order of the Board of Director For Madhya Bharat Agro Products Limited

Place: Bhilwara Dated: 14/08/2020



Application(s) has/have been made to the Company by the registered holder(s) of

(d) Self-attested copy of any document (such as Aadhaar Card, Driving License, Election Identity Card, Passport) in support of the registered address of the Member.

Members holding shares in demat form are requested to registered / updated their email addresses with their Depository.

Manner of registering mandate for receiving Dividend

Members are requested to register / update their complete bank details:

- (a) with their Depository with whom they maintain their demat accounts, if shares are held in demat form; and
- (b) with the Company or M/s Alankit Assignments Limited, Registrar and Share Transfer Agent of the Company by emailing at investor.grievance@grse.co.in or rta@alankit.com, if shares are held in physical form by submitting requisite documents.

Dividend Details

- (a) The Company has fixed Friday, 4" September, 2020 as the 'cut-off date' for determining entitlement of Members to the final dividend for the financial year 2019-20. Dividend, if declared at the AGM, will be paid within 30 days from the date of declaration, to those Members whose names appear on the Register of Members as at the said cut-off date.
- In the event the Company is unable to pay the dividend to any member by electronic mode, due to non-registration of the (b) Electronic Bank Mandate, the Company shall dispatch the Dividend Warrant/ Banker's Cheque/ Demand Draft to registered address of such Member.
- (c) Payment of dividend will be subject to deduction of tax at source (TDS) at applicable rates. For more details, please refer to the Notice of AGM.

The above information is being issued for the information and benefit of all Members of the Company and is in compliance with the MCA and SEBI Circulars. In case of any queries, Members are requested to contact M/s. Alankit Assignments Limited at rta@alankit.com or to the Company at investor.grievance@grse.co.in, duly quoting their Demat account details.

For Garden Reach Shipbuilders & Engineers Limited

Sd/-Sandeep Mahapatra Company Secretary and Compliance Officer

Place: Kolkata Date: 13th August, 2020



SHREE RENUKA SUGARS LIMITED

Regd. Office: 2rd & 3rd Floor, Kanakashree Arcade, CTS No. 10634, JNMC Road, Nehru Nagar, Belagavi - 590010 | Tel No.: +91-831-2404000 E-mail: groupcs@renukasugars.com | Website: www.renukasugars.com CIN: L01542KA1995PLC019046

Notice is hereby given that the 24th Annual General Meeting ('AGM') of the members of Shree Renuka Sugars Limited (the 'Company') will be held on Monday, 7th September 2020 at 11:00 a.m. IST through Video Conferencing ('VC') / Other Audio Visual Means ('OAVM') in compliance with the applicable provisions of the Companies Act, 2013 ('Act') & Rules framed thereunder and the SEBI (Listing Obligations and Disclosure Requirements) Regulations, 2015 ('Listing Regulations') read with General Circular Nos. 14/2020, 17/2020 and 20/2020 dated 8th April 2020, 13th April, 2020 and 5th May 2020 respectively, issued by the Ministry of Corporate Affairs ('MCA Circulars') and Circular No. SEBI/HO/CFD/CMD1/CIR/P/2020/ 79 dated 12th May 2020 issued by the Securities and Exchange Board of India ('SEBI Circular') to transact the business as mentioned in the 24th AGM Notice, without the physical presence of the Members at a common venue.

Pursuant to Section 101 of the Act read with Rule 18 of the Companies (Management and Administration) Rules, 2014, Regulation 36 of the Listing Regulations, Secretarial Standard on General Meetings (SS-2) and in compliance with the MCA Circulars and SEBI Circular, the Notice of 24th AGM along with the Annual Report 2019-20 have been sent on 16th August 2020 by email to those members whose email addresses are registered with the Company / Registrar and Share Transfer Agent (RTA) / Depositories. The requirements of sending physical copy of the Notice of the 24th AGM and Annual Report to the Members have been dispensed with vide MCA Circulars and SEBI Circular. Members are hereby informed that the said Annual Report including AGM Notice is also available on the Company's website www.renukasugars.com, website of the Stock Exchanges i.e. BSE Limited and National Stock Exchange of India Limited at www.bseindia.com and www.nseindia.com respectively and on the website of RTA, M/s. KFin Technologies Private Limited (KFin), at https://evoting.karvy.com.

Pursuant to Section 108 of the Act read with Rule 20 of the Companies (Management and Administration) Rules, 2014, as amended from time to time, Regulation 44 of the Listing Regulations and SS-2, the Company is providing its members the e-voting facility to cast their votes on all the resolutions set out in the AGM Notice by using an electronic voting system (i.e. remote e-voting). The Company will also provide a facility of e-voting to members during the AGM, who have not cast their vote by remote e-voting. The Company has entered into an arrangement with KFin for providing the remote e-voting and e-voting during the AGM. A person whose name appears on the Register of Members / Beneficial Owners as on the cut-off date i.e. Monday, 31" August 2020 shall only be entitled to avail the remote e-voting facility or e-voting during the AGM. The remote e-voting period will commence on Thursday, 3rd September 2020 (9.00 a.m. IST) and will end on Sunday, 6th September 2020 (5.00 p.m. IST). During this period, the member(s) of the Company may cast their votes electronically on items mentioned in the AGM Notice. The remote e-voting shall be disabled for voting by KFin after 5.00 p.m. IST on 6th September 2020.

The Company is providing remote e-voting facility ("remote e-voting") to all its Members to cast their votes on all the Resolutions set out in the Notice of the AGM. The Company is also providing the facility of voting through e-voting system during the AGM ("e-voting"). Detailed Procedure for remote e-voting/e-voting and participation in AGM through VC/OAVM has been provided in the Notice of AGM, which will be sent to you shortly.


The login credentials for casting votes through remote e-voting/e-voting shall be made available to the Members through email. Members who do not receive email or whose email addresses are not registered with the Company/Depository Participant(s) may generate login credentials by following instructions given in the Notes to Notice of the AGM. The same login credentials may also be used for attending the AGM through VC/OAVM.

Manner of registering/updating email addresses:

- (a) Members holding shares in physical mode, who have not registered/updated their email addresses with the Company, are requested to send the scanned copy of the following documents by email to the Company at sharesjkpaper@jkmail.com -
 - (i) a signed request letter mentioning their name, folio no. and address;
 - (ii) self-attested copy of the PAN Card and
 - (iii) self-attested copy of any document (e.g. Aadhar Card, Driving License, Election Identity Card, Passport) in support of the address of the Member.
- (b) Members holding shares in dematerialized mode, who have not registered/updated their email addresses with the Depository Participant(s), are requested to register/update their email addresses with their Depository Participant(s).
- Members are requested to carefully read all the Notes set out in the Notice of the AGM including instructions for attending the AGM, manner of casting vote through remote e-voting/e-voting during the AGM. Please write to the Secretarial Department of the Company at Gulab Bhawan (Rear Block), 3rd Floor, 6A, Bahadur Shah Zafar Marg, New Delhi-110 002 for any assistance.



Place : New Delhi Date: 13.08.2020



these shares for issue of Duplicate Share Certificate(s) in his/their favor. If no objection is received within a period of 15 days from the date of publication of this Notice, the Company will proceed to issue Duplicate Share Certificate(s).

For SHREE CEMENT LIMITED

S. S. Khandelwal

Company Secretary

(Pallavi Sukhwal)

BEAWAR

14* August, 2020



AUCTION OF STATE GOVERNMENT SECURITIES

The following State Governments have offered to sell 3 to 30 years securities by way of auction for an aggregate amount of ₹10,550.00 crore (Face Value)

| Sr. No. | State | Amount to be raised (≀cr) | Additional borrowing (Green Shoe) option (₹cr) | Tenure (in Years) | Type of auction |
|------------|------------|---------------------------------|---|--|--------------------|
| 1. | Bihar | 2,000 | (i+)) | 3 | Yield based |
| 2. | Goa | 100 | | 10 | Yield based |
| 3. | Haryana | 2,000 | | 19 | Yield based |
| 4. | Karnataka | 1,000 | | 10 | Yield based |
| | | 1,000 | | 12 | Yield based |
| 5. | Punjab | 750 | | Reissue of 6.65% Punjab SDL 2050 | Price Based |
| 6. | Rajasthan | 700 | | 10 | Yield based |
| 7. | Tamil Nadu | 1,000 | 250 | 10 | Yield based |
| | | 1,000 | 250 | 30 | Yield based |
| 8. | Telangana | 1,000 | 500 | 30 | Yield based |
| | TOTAL | 10,550 | | | |

The auction will be conducted on Reserve Bank of India Core Banking Solution (E-Kuber) in multiple-price format on August 18, 2020 (Tuesday). For further details please refer to RBI press release dated August 14, 2020 (Friday) on RBI website (www.rbi.org.in).

"Don't get cheated by E-mails / SMSs / Calls promising you money"



Date : 17th August 2020

Place: Mumbai

Once the vote on a resolution is cast by a member, any subsequent change shall not be allowed

The voting rights of the members shall be in proportion to their shares in paid-up share capital of the Company as on the cut-off date i.e. Monday, 31st August 2020. The detailed instructions relating to remote e-voting and e-voting during the AGM are provided in the Notes forming part of the AGM Notice.

Only those Members, who will be present in the AGM through VC / OAVM and have not cast their vote on the Resolutions through remote e-voting and are otherwise not barred from doing so, shall be eligible to vote through e-voting system available during the 24th AGM. Members who have cast their vote through remote e-voting may also attend the AGM. However, they will not be eligible to vote at the AGM.

In case a person has become a member of the Company after dispatch of AGM Notice, but on or before the cut-off date for e-voting, i.e., 31st August 2020, such person may obtain the User ID and Password from KFin by e-mail request on raieev.kr@kfintech.com.

In case of any queries or issues regarding attending AGM / e-voting, members may refer to the Frequently Asked Questions (FAQs) and e-voting manual available at the 'download' section of https://evoting.karvy.com or call KFin on 1800 345 4001 (toll free) or contact Mr. Rajeev Kumar, Deputy Manager, KFin Technologies Private Limited, Selenium Tower B, Plot Nos. 31 & 32, Financial District, Nanakramguda, Serilingampally Mandal, Hyderabad - 500032, India Tel: +91-40-67161524, Email id: rajeev.kr@kfintech.com, Website: www.kfintech.com

| For | Shree | Renuka | Sugar | s Limited |
|-----|-------|--------|-------|-----------|
| | Deepa | | epak | Manerikar |
| | | Com | pany | Secretary |






financialen epart.in







ಬೆಳಗಾವಿ ()3

ಭಾವಸೂರ್ಣ ಶ್ರದ್ಧಾಂಜಲ

ಜಲಾಶಯಗಳಿಂದ ಹೊರಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಮನವಿ • ಕನ್ನಡಪ್ರಭ ವಾರ್ತೆ ಬೆಳಗಾವಿ

ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಘಟಪ,ಭಾದ ಹಿಡಕಲ್ ಜಲಾಶಯ ಮತ್ತು ಮಲಪ್ರಭಾ ಜಲಾಶಯದ ನವಿಲುತೀರ್ಥ ಜಲಾಶಯಗಳಿಂದ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತಿದೆ. ಹೊರಹರಿವಿನ ಪ್ರಮಾಣ ಇನ್ನೂ ಹೆಚ್ಚಳವಾಗುವ ಸಾಧ್ಯ ತೆ ಇದೆ. ಹೀಗಾಗಿ ಪ್ರವಾಹದ ಆತಂಕ ಇರುವುದರಿಂದ ನದಿ ತೀರ ಪ್ರದೇಶದ ರೈತರು, ಜನರು ತಮ್ಮ ಜಾನುವಾರುಗಳ ಸಹಿತ ಸುರಕ್ಷಿತ ಪ್ರದೇಶದತ್ತೆ ತೆರಳುವಂತೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ಇನ್ನು ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತದ ಜೊತೆಗೆ ನಿರಂತರ ಸಂಪ ರ್ಕದಲ್ಲಿದ್ದೇನೆ. ಅಲ್ಲದೆ, ನೀರಾವರಿ ಇಲಾಖೆ ಅಧಿಕಾ ರಿಗಳಿಗೆ ದಿನದ 24 ಗಂಟೆ ಕೆಲಸ ಮಾಡಲು ಸೂಚಿಸಿದ್ದೇ ನೆ. ಸಂಭಾವ್ಯ ಪ್ರವಾಹ ಎದುರಿಸಲು ಕಳೆದ ಎರಡು ತಿಂಗಳಿಂದ ಜಿಲ್ಲೆಯಲ್ಲಿ ತಯಾರಿ ಮಾಡಿಕೊಂಡಿದ್ದೇವೆ. ಜನ-ಜಾನುವಾರುಗಳಿಗೆಯಾವುದೇತೊಂದರೆಯಾಗ ದಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. " ಜನರು ಜಿಲ್ಲಾಡಳಿತದ

ಕಿತ್ತೂರು ತಾಲ್ಲೂಕಿನ ಎಂಕೆ ಹುಬ್ಬಳ್ಳಿಯಲ್ಲಿ ಆರೋಗ್ಯಾ ಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮೃತವ್ಯಕ್ತಿಯೊಬ್ಬರ ಶವವನ್ನು ಸೈಕಲ್ ಮೇಲೆ ಇಂತಹಾ ಅಮಾನವೀಯ ತೆಗೆದುಕೊಂಡು ಹೋಗಿ ಶವಸಂಸ್ಕಾರ ಮಾಡಿರುವ ಮರುಕಳಿಸದಂತೆ ಮುನೆಚ್ಚರಿಕೆ ವಹಿಸುವಂತೆ ಹೃದಯವಂತಿಕೆಯಿಂದ ಜೀವಿಸಬೇಕು. ಸಂದರ್ಭದಲ್ಲಿ ಅದಕ್ಕಾಗಿಯೇ ಒಂದು ದೂರವಾಣಿ ಮೃತರ ಮಾಡಬೇಕು. ಗೌರವಯುತವಾಗಿ ಮಹಾಮಾರಿ ಕೊರೋನಾ ಸೋಂಕಿನಿಂದಾಗಲೀ, ಬೇರೆ ಯಾವುದೇ

ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸಚಿವ ರಮೇಶ ಮನವಿ

ರೀತಿಯ ಅನಾರೋಗ್ಯ ದಿಂದ ಮೃತರಾದ ವ್ಯಕ್ತಿಗಳ ಅಂತ್ಯ ಕ್ರಿಯೆಗೆ ಅಧಿಕಾರಿಗಳು ಸೂಕ್ತ ಸಹಕಾರ ನೀಡಬೇಕು. ಮಾಧ್ಯಮಗಳ ವರದಿಗಳನ್ನು ಗಮನಿಸಿ, ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ

ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿಯೂ ಸಾಕಷ್ಟು ನಿರಂತರ ಸಂಪರ್ಕದಲ್ಲಿಯೂ ಅವರು ಇದ್ದಾರೆ ಮಳೆಯಾಗುತ್ತಿದೆ. ಇದರಿಂದಾಗಿ ಕೃಷ್ಣಾ ನದಿಗೆ 1.35 ಎಂದು ಹೇಳಿದ್ದಾರೆ.

ಅಮಾನವೀಯವಾಗಿ ಅಂತ್ಯ ಕ್ರಿಯೆಯಾದರೆ ಕಠಿಣ ಕ್ರಮ ಘಟಕಗಳು ವರದಿಯನ್ನು ಗಮನಿಸಿದ್ದೇನೆ. ನಾಗರಿಕ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅಂತ್ಯಕ್ರಿಯೆ ಸಮಾಜದಲ್ಲಿರುವ ನಾವು ಸದಾ ನಡೆಸಲು ಏನಾದರೂ ತೊಂದರೆಗಳು ಆದ ಸಂಸ್ಕಾರವನ್ನೂ ಸಂಖ್ಯೆ ರೂಪಿಸಿ. ಅದಕ್ಕಾಗಿ ಅಧಿಕಾರಿಯೊಬ್ಬರನ್ನು ನಿಯೋಜಿಸಲು ಆದೇಶಿಸಿದ್ದೇನೆ. ಮಂದಿನ ದಿನಗಳಲ್ಲಿ ಈ ರೀತಿಯ ಅಮಾನವೀಯ ಘಟನೆ ನಡೆದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಮತ್ತು ಜಿಲ್ಲಾ ಆರೋಗ್ಯಾ ಧಿಕಾರಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂಪುಟದಲ್ಲಿರಮೇಶ್ ಜಾರಕಿಹೊಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

> ಲಕ್ಷ ಕ್ಯುಸೆಕ್ ಗೂ ಅಧಿಕ ನೀರು ಹರಿದುಬರುತ್ತಿದೆ. ಇದರ ಜತೆಗೆ ಮಹಾರಾಷ್ಟ್ರದ ಅಧಿಕಾರಿಗಳ ಜೊತೆ

ಲಕ್ಸ್ಮಣ ಹುಳ್ಳೇರ ನಿಧನ ಬಡ ಪ್ರತಿಭಾವಂತರಿಗೆ ಆರ್ಥಿಕ ನೆರವು **ಗೋಕಾಕ:** ನಗರದ ನಿವಾಸಿ ಯೋಗಿ

ಕೊಳ್ಳ ರಸ್ತೆ ನಿವಾಸಿ, ಲಿಂಗಾಯತ ಸಮಾಜದ ಹಿರಿಯರು ಹಾಗೂ ಹಿರಿಯ ರಾಜಕಾರಣಿ ಲಕ್ಷ್ಮಣ ಬಸಪ್ಪ ಹುಳ್ಳೇರ (67)

ತೀವ್ರ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.

ಸುರಕ್ಷಿತ ಸ್ಥಳಕ್ಕೆ ತೆರಳಿ

ಬೆಳಗಾವಿ: ಕಳೆದ ಮೂರು ದಿನಗಳಿಂ ದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಿಡಕಲ್ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣದ ಲ್ಲಿ ತೀವ್ರವಾಗಿ ಹೆಚ್ಚಳವಾಗಿದೆ. ಇದರಿಂದಾಗಿ ಜಲಾಶಯವು ಶೇ.95 ರಷ್ಟು ಭರ್ತಿಯಾಗಿದೆ. ಒಳಹರಿವಿನ ಪ್ರಮಾಣದ 18052 ಕ್ಯುಸೆಕ್ ಇದ್ದು, ಹರಿದು ಬರುವ ನೀರಿನ

ಪ್ರಮಾಣದಲ್ಲಿ ಕ್ರಮೇಣ ಹೆಚ್ಚುತ್ತಿದೆ. ಇದರಿಂದಾಗಿ ಜಲಾಶಯದ ಗೇಟ್ ಗಳ ಮೂಲಕ ಘಟಪ್ರಭಾ ನದಿಗೆ ಈಗಾಗಲೇ 21679 ಕ್ಯುಸೆಕ್ ನೀರು ಹರಿಬಿಡಲಾಗಿತ್ತು. ಸಂಜೆ 5.30 ಸು ಮಾರಿಗೆ ಹೊರಹರಿವಿನ ಪ್ರಮಾಣವ ನ್ನು 40 ಸಾವಿರ ಕ್ಯುಸೆಕ್ ಹೆಚ್ಚಿಸಲಾಗಿ ದೆ. ಇದೇ ರೀತಿ ಮಳೆ ಮುಂದುವರಿದ ರೆ, ಒಳಹರಿವಿನ ಪ್ರಮಾಣ ಹೆಚ್ಚಳವಾ ದಲ್ಲಿ ಹೊರಹರಿವಿನ ಪ್ರಮಾಣವನ್ನು 50 ಸಾವಿರ ಕ್ಯುಸೆಕ್ ಹೆಚ್ಚಿಸಲಾಗುತ್ತ ದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಘಟಪ್ರಭಾ ಹಾಗೂ ಹಿರಣ್ಯ ಕೇಶಿ ನದಿ ದಡದಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೀರಾವರಿ ಇಲಾಖೆಯ ಹಿಡಕಲ್ ಡ್ಯಾಮ್ ನ ಸಹಾಯಕ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.



ಸಮಾಜದಲ್ಲಿನ ಬಡ ಪ್ರತಿಭಾವಂತ ವಿದ್ಯಾ ರ್ಥಿಗಳಿಗೆ ಆರ್ಥಿಕ ಆರ್ಥಿಕವಾಗಿ ಹಿಂದುಳಿದ ವಿದ್ಯಾ ರ್ಥಿಗಳು ತಮ್ಮ ನೆರವು ನೀಡುತ್ತ ಬಂದರುವ ಜೈನ ಇಂಟರ್ ನ್ಯಾಷನಲ್ ಟ್ರೀಡ್ ಅರ್ಗೆನೈಸೇಶನ್ ಜಿತೊ ಬೆಳಗಾವಿ ವಿಭಾಗದಿಂದ ಈ ವರ್ಷವೂ 2020ನೇ ಸಾಲಿನಲ್ಲಿ ಎಸ್ಎಸ್ಎಲ್ಸ್ ಪರೀಕ್ಷೆ ಯಲ್ಲಿ ಉತ್ತೀರ್ಣರಾದ ಜೈನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಿದೆ. ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್ಸ್ಯಾಯಲ್ಲಿ ಶೇ.70 ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿ ಈ ಯೋಜನೆಗೆ ಅರ್ಹರಾಗಿದ್ದಾರೆ. ಈ ಯೋಜನೆ ಬೆಳಗಾವಿ ಜಿಲ್ಲೆಯ ಸಂಪರ್ಕಿಸಬಹುದು.

ಬೆಳಗಾವಿ: ನಬೆಳಗಾವಿ : ಕಳೆದ ಏಳು ವರ್ಷಗಳಿಂದ ಜೈನ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಜೈನ ಸಮಾಜದಲ್ಲಿ ಅಂಕಪಟ್ಟಿಯ ಜೊತೆ ಅರ್ಜಿಗಳನ್ನು ಈ ಕೆಳಕಂಡ ಆನಲೈನ್ ಮೂಲಕ ಸಲ್ಲಿಸಬಹುದಾಗಿದೆ. ` ಜಠಿಠಿಟಠ: / /ಟ್ರಞಠ. ಜ್ಝಲಿ/ಚಿಢಔಟ್ಟದಿಕಾುಡಿಜ್ಡಿಕ್ಟ328 ಈ ಸಂಕೇತದಲ್ಲಿ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಗಷ್ಟ್ 23 ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿದೆ. ಮಾಹಿತಿಗಾಗಿವಿನಯಕುಮಾರಬಾಳಿಕಾಯಿ-8453004747 ಮತ್ತು ಅಭಯ ಆದಿಮನಿ - 9845286152 ಇವರನ್ನು

(ನಗರಸಭಾ ಕಾರ್ಯಾಲಯ, ಕೋಲಾರ ದಿನಾಂಕ:11.08.2020 ಸಂಖ್ಯೆ: ನಸಕೋ/ತಾಂತ್ರಿಕ/ಎಸ್.ಎಫ್.ಸಿ/ಸಿಆರ್/17/2020-21 ಅಲ್ಪಾವಧಿ ಟೆಂಡರ್ ಪ್ರಕಟಣೆ (ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯೂಮೆಂಟ್ ಕೆಡಬ್ಲ್ಯೂ-1 ರ ನಿಬಂಧನೆಗಳಿಗೆ ಒಳಪಟ್ಟು ಇ–ಟೆಂಡರ್ ಮುಖಾಂತರ ಟೆಂಡರ್ ಆಹ್ವಾನಿಸಲಾಗಿದೆ) ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಕರ್ನಾಟಕ ಪಾರದರ್ಶಕತೆ ಅಧಿನಿಯಮ ಕಾಯ್ದೆ-1999 ಮತ್ತು ನಿಯಮಗಳು 2000ರನ್ವಯ ಕೆಳಕಂಡ ಪ್ರಕಾರ 2020-21ನೇ ಸಾಲಿನ ಎಸ್.ಎಫ್.ಸಿ. ಕುಡಿಯುವ ನೀರಿನ ಅನುದಾನದಲ್ಲಿ ಇ–ಪ್ರೊಕ್ಯೊರ್ಮೆಂಟ್ ಮೂಲಕ ಏಕ ಲಕೋಟೆ ಪದ್ಧತಿಯಲ್ಲಿ ಈ ಕೆಳಗೆ ನಮೂದಿಸಿರುವ ಇಂಡೆಂಟ್ ಸಂಖ್ಯೆ ಕಾಮಗಾರಿಗೆ ಅರ್ಹ ಗುತ್ತಿಗೆದಾರರಿಂದ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಟೆಂಡರ್ ನ್ನು ಆಹ್ವಾನಿಸಲಾಗಿದೆ. ಅರ್ಹ ಗುತ್ತಿಗೆದಾರರು ಇ–ಪ್ರೊಕ್ಸೊರ್ ಮೆಂಟ್ ಇಲಾಖಾ ವೆಬ್ ಸೈಟ್: http://eproc.karnataka.gov.in ರಲ್ಲಿ ಟೆಂಡರ್ಗಾಗಿ ಭಾಗವಹಿಸಬಹುದು ಹಾಗೂ ವಿವರಗಳನ್ನು ಪಡೆಯಬಹುದಾಗಿದೆ. 1. ಖಾಲಿ ಟೆಂಡರ್ ಫಾರಂಗಳಿಗೆ ಇ-ಪ್ರೊಕ್ಯೂರ್ಮೆಂಟ್ ಪ್ರಕಾರ ಅರ್ಜಿ ಸಲ್ಲಿಸುವ ಹಾಗೂ ಷೆಡ್ಯೂಲ್-ಬಿ ಗಳನ್ನು ವೆಬ್ಸೈಟ್ ನಲ್ಲಿ ಭರ್ತಿ ಮಾಡಿ ಸಲ್ಲಿಸುವ ದಿನಾಂಕ:19.08.2020 ರ ಸಂಚೆ 5.30 ಗಂಟೆವರೆಗೆ. 2. ಟೆಂಡರ್ನ್ಸು ತರೆಯುವ ದಿನಾಂಕ:21.08.2020 ರ ಬೆಳಿಗ್ಗೆ 11.00 ಗಂಟೆಗೆ. (1) ಕಾಮಗಾರಿಗಳ ವಿವರ : DMA/2020-21/WS/WORK_INDENT104588 ಕೋಲಾರೆ ನಗರದ ವಾರ್ಡ್ ಸಂಖ್ಯೆ. 6, 12 ಮತ್ತು 20 ರಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯುವ ಕಾಮಗಾರಿ. ಟೆಂಡರ್ಗಟ್ಟ ಮೊತ್ತ (ರೂ.ಗಳಲ್ಲಿ): 9,98,700.00. ಇ.ಎಂ.ಡಿ. (ರೂ.ಗಳಲ್ಲಿ): 25,000.00. ಕಾಲಾವಧಿ: 1 ತಿಂಗಳು. ಸೂಚನೆ: ಹೆಚ್ಚಿನ ವಿವರಗಳಿಗಾಗಿ ನಗರಸಭೆಯ ತಾಂತ್ರಿಕ ವಿಭಾಗದಲ್ಲಿ ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಹಾಗೂ www.kolarcity.mrc.gov.in ವೆಬ್ ಸೈಟ್ ನಲ್ಲಿ ವೀಕ್ಷಿಸಬಹುದು. ಸಹಿ/-ಸಹಿ/-ಪೌರಾಯುಕ್ತರು, ನಗರಸಭೆ, ಕೋಲಾರ ಆಡಳಿತಾಧಿಕಾರಿಗಳು, ನಗರಸಭೆ, ಕೋಲಾರ ಹಾಗೂ ಜಿಲ್ಲಾಧಿಕಾರಿಗಳು, ಕೋಲಾರ ಜಿಲ್ಲೆ, ಕೋಲಾರ ವಾಸಾಸಂಇ/ಕೋಲಾರ/ಆರ್.ಓ.ಸಂಖ್ಯೆ184/ಎಂ.ಸಿ.ಎ/2020-21 豹 ಶ್ರೀ ರೇಣುಕಾ ಷುಗರ್ಸ್ ಲಿಮಿಟೆಡ್ ನೋಂದಾಯಿತ ಕಛೇರಿ : 2ನೇ ಮತ್ತು 3ನೇ ಮಹಡಿ, ಕನಕಶ್ರೀ ಆರ್ಕೆಡ್, SHREE RENUKA SUGARS ಸಿಟಿಎಸ್ ನಂ. 10634, ಜೆಎನ್ಎಂಸಿ ರಸ್ತೆ, ನೆಹರು ನಗರ್, ಬೆಳಗಾವಿ - 590 010 ದೂ. ಸಂ.: +91-831-2404000 ಇಮೇಲ್: groupcs@renukasugars.com

ದಿ. ಶ್ರೀ ಲಕ್ಷ್ಮಣ ಬಸಪ್ಪ ಹುಳ್ಳೇರ

ಸಾ॥ ಗೋಕಾಕ ಆತ್ಮೀಯರು ಹಾಗೂ ಅಂಗಾಯತ ಸಮಾಜದ ಹಿರಿಯರು ಶ್ರೀ ಲಕ್ಷ್ಮಣ ಬಸಪ್ಪ ಹುಳ್ಳೇರ ಇವರು ದಿ.16/08/2020 ರಂದು ಆಕಸ್ಮೀಕವಾಗಿ ನಿಧನರಾದರೆಂದು ತಿಳಸಲು ವಿಷಾಧಿಸುತ್ತವೆ. ಸಹೃದಯ, ಸರಳ ಸಜ್ಜನಿಕೆಯ ರಾಜಕಾರಣೆಯಾಗಿ, ಬುದುಕು ಸಾಗಿಸಿ ನಮಗೆಲ್ಲರಿಗೂ ಆದರ್ಶರಾದ ತಮ್ಮ ಆತ್ಮಕ್ಕೆ ಭಗವಂತನು ಚಿರ ಶಾಂತಿ ನೀಡಲ, ಭಗವಂತನು ತಮ್ಮ ಕುಟುಂಬಕ್ಕೆ ದುಃಖ ನಿಗಿಸುವ ಶಕ್ತಿ ನೀಡಅ ನೀಡಲೆಂದು ಪ್ರಾರ್ಥಿಸುತ್ತೆವೆ.

= ದುಃಖತಪ್ತರು _____

ಶ್ರೀ ರಮೇಶ ಲ. ಜಾರಕಿಹೊಳ,

ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವರು, ಕರ್ನಾಟಕ ಸರ್ಕಾರ



ANNOUNCEMENT

LOST

I, Rohit Sharma, have lost original sales deed document bearing number 3967 of 78&79 katha 248, registered with govt. of Karnataka. Finder call: 919818562235. RMAM-10280

WANTED IMMIDIETLY VENKATESHWAR HYPER MARKET SERVICES Marketing Executive jobs **Qualification**: 10th, 12th, Any Degree. Age : 18 to 50, Male & Female **Interview Date :** 17,18,19,20,21, August 2020 Place: Lokapur **CONTACT NUMBER** 7760560054 9008546226



ಪ್ರತಿ ಭಾನುವಾರ ಪ್ರಚಲಿತ ವಿದ್ಯ ಮಾನ, ಸಾಹಿತ್ಯ, ಚಿಣ್ಣರಾಟ ಪ್ರವಾಸ, ಆಹಾರ ವಿಷಯಗಳ ಸಮೃದ್ಧ ಮಾಹಿತಿ ಭಾನುಪ್ರಭ

ಈ ಮೂಲಕ ಸೂಚನೆ ನೀಡುವುದೇನೆಂದರೇ ಶ್ರೀ ರೇಣುಕಾ ಷುಗರ್ಸ್ ಲಿಮಿಟೆಡ್ ('ಕಂಪನಿ')ಯ 24ನೇ ವಾರ್ಷಿಕ ಮಹಾಸಭೆಯು 7ನೇ ಸೆಪ್ಟಂಬರ್ 2020 ರಂದು ಬೆಳಿಗ್ಗೆ 11.00 ಐಎಸ್ಟಿಗೆ ವಿಡಿಯೋ ಸಮಾವೇಶ ('ವಿಸಿ')/ಇತರೆ ಶ್ರವಣ ದೃಶ್ಯ ಮಾಧ್ಯ ಮದ ('ಓಎವಿಎಂ'), ಮೂಲಕ 2013ರ ಕಂಪನಿಯ ಕಾಯಿದೆಯ ಅನ್ವಯಿಸುವ ಕಟ್ಟಳೆಗಳ ಅನುಸಾರ ಮತ್ತು 8ನೇ ಏಪ್ರಿಲ್ 2020, 13ನೇ ಏಪ್ರಿಲ್ 2020 ಮತ್ತು 5ನೇ ಮೇ 2020ರ ಸುತ್ತೋಲೆ ಸಂ. 14/2020, 17/2020, 20/2020, ('ಎಂಸಿಎ ಸುತ್ತೋಲೆಗಳು') ಹಾಗೂ 12ನೇ ಮೇ 2020ರ ಸುತ್ತೋಲೆ ಸಂ. ಸೆಬಿ/ಹೆಚ್ಓ/ಸಿಎಫ್ಡಿ/ಸಿಎಂಡಿ1/ಸಿಐಆರ್/ಪಿ/2020/79 ಗಳೊಡನೆ ಓದಿಕೊಳ್ಳಬೇಕಾದ ಸೆಬಿ (ಪಟ್ಟಿ ಮಾಡುವಿಕೆಯ ಹೊಣೆಗಾರಿಕೆಗಳು ಮತ್ತು ಬಹಿರಂಗ ಪಡಿಸುವಿಕೆಯ ಅಗತ್ಯತೆಗಳು) ನಿಯಂತ್ರಣಡಿಯ ನಿಯಮಗಳಂತೆ ಎಜಿಎಂ ಸೂಚನೆಯಲ್ಲಿ ತಿಳಿಸಲಾದ ವ್ಯವಹಾರಗಳನ್ನು ವ್ಯವಹರಿಸಲು, ಒಂದು ಸಾಮಾನ್ಯ ಸ್ಥಳವೊಂದರಲ್ಲಿ ಭೌತಿಕ ಹಾಜರಾತಿಯಿಲ್ಲದೇ ನಡೆಸಲಾಗುವುದು.

ವೆಬ್ಸೈಟ್ : www.renukasugars.com CIN : L01542KA1995PLC019046

2014ರ ಕಂಪನಿಗಳ ಮತ್ತು ಆಡಳಿತ ನಿಯಮಗಳ ನಿಯಮ 18ರೊಡನೆ ಓದಿಕೊಳ್ಳಬೇಕಾದ ಕಾಯಿದೆಯ ಕಲಂ 101, ಲಿಸ್ಸಿಂಗ್ ನಿಯಂತ್ರಣಗಳ ನಿಯಂತ್ರಣ 36ರನ್ನು ಮಹಾ ಸಭೆಗಳ ಸೆಕ್ರೆ ಟಿರಿಯಲ್ ಸ್ಪಾಂಡರ್ಡ್ (ಎಸ್ಎಸ್-2) ಹಾಗೂ ಎಂಸಿಎ ಸುತ್ತೋಲಿಗಳು ಹಾಗೂ ಸೆಬಿ ಸುತ್ತಾಲೆಗಳ ಅನುಸಾರ 2019-20ರ ವಾರ್ಷ್ಮಿಕ ವರದಿಯೊಂದಿಗಿರುವ 24ನೇ ಎಜಿಎಂ ನೋಟಿಸನ್ನು 16ನೇ ಆಗಸ್ಟ್ 2020ರಂದು ಇದ್ದಂತೆ ಕಂಪನಿ/ರಿಜಿಸ್ಟಾರ್ ಹಾಗೂ ಷೇರು ವರ್ಗಾವಣೆ (ಆರ್ಟಿಎ) ನಿಕ್ಷೇಪಾದರರೊಂದಿಗೆ ಇಮೇಲ್ ವಿಳಾಸಗಳನ್ನು ್ಷೆ. ನೋಂದಾಯಿಸಿಕೊಂಡಿರುವವರಿಗೆ ಇಮೇಲ್ ಮೂಲಕ ಕಳುಹಿಸಲಾಗಿದೆ. ಎಂಸಿಎ ಸುತ್ತೋಲೆ ಮತ್ತು ಸೆಬಿ ಸುತ್ತೋಲೆಗಳಂತ ಅಗತ್ಯ ವಿರುವ 24ನೇ ಎಜಿಎಂ ಸೂಚನೆ ಮತ್ತು ವಾರ್ಷಿಕ ವರದಿಗಳನ್ನು ಭೌತಿಕವಾಗಿ ಕಳುಹಿಸಲಾಗಿದೆ. ಸದಸ್ಯ ರಿಗೆ ಈ ಮೂಲಕ ಮಾಹಿತಿ ನೀಡುವುದೇನೆಂದರೆ ಸದರಿ ವಾರ್ಷಿಕ ವರದಿಯು ಕಂಪನಿಯ ವೆಬ್ ಸೈಟ್ www.renukasugars.com, ಸ್ಪಾಕ್ ಎಕ್ ಚೇಂಜ್ ಅಂದರೆ ಬಿಎಸ್ಎ ಲಿಮಿಟೆಡ್ ಮತ್ತು ನ್ಯಾಷನಲ್ ಸ್ಪಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ವೆಬ್ ಸೈಟ್ ಗಳಾದ ಕ್ರಮವಾಗಿ www.bseindia.com ಮತ್ತು www.nseindia.com ಗಳಲ್ಲಿ ಮತ್ತು ಆರ್ಟಿಎ, ಮೆ।। ಕೆಫಿನ್ ಟೆಕ್ನಾಲಜೀಸ್ ಪ್ರವೇಟ್ ಲಿಮಿಟೆಡ್ (ಕೆಫಿನ್) ವೆಬ್ಸೈಟ್ https://evoting.karvy.com ನಲ್ಲಿ ಲಭ್ಯ ವಿರುತ್ತವೆ.

2014ರ ಕಂಪನಿಗಳ (ವ್ಯವಸ್ಥಾಪನೆ ಮತ್ತು ಆಡಳಿತ) ನಿಯಮಗಳು ಜೊತೆಗೆ ಕಾಲಕಾಲಕ್ಕೆ ಆದ ತಿದ್ದುಪಡಿಯೊಂದಿಗೆ ಓದಿಕೊಳ್ಳಬೇಕಾದ ಕಾಯಿದೆಯ ಕಲಂ 108ರ ಅನ್ವಯ, ಲಿಸ್ಬಿಂಗ್ ನಿಯಂತ್ರಣಗಳ ನಿಯಂತ್ರಣ 44 ಮತ್ತು ಎಸ್ಎಸ್-2 ರನ್ವಯ ಕಂಪನಿಯು ತನ್ನ ಸದಸ್ಯರುಗಳಿಗೆ ವಿದ್ಯುನ್ಮಾನದ ಮೂಲಕ4 ತಮ್ಮ ಮತದಾನ ಮಾಡುವ ಸೌಲಭ್ಯವನ್ನು ಒದಗಿಸಿದ್ದು ಇಜಿಎಂ ಸೂಚಿಸಿರುವ ಠರಾವುಗಳ ಬಗ್ಗೆ ಇ-ಮತದಾನ ಮಾಡುವಂತಾಗಳು ವಿದ್ಯು ನ್ಮಾನ ಸೌಲಭ್ಯ ವನ್ನು ವಿದ್ಯು ನ್ಮಾನ ವೋಟಿಂಗ್ ವ್ಯವಸ್ಥೆಯನ್ನು ಅಂದರೆ (ರಿಮೋಟ್ ಇ-ವೋಟಿಂಗ್)ನ್ನು ಸದಸ್ಯರಿಗೆ ಒದಗಿಸಿದೆ. ಕಂಪನಿಯು ಎಜಿಎಂ ನಡೆಯುವ ಅವಧಿಯಲ್ಲಿ ಸಹ ಯಾರೂ ಅದೃಶ್ಯ ಮತದಾನ ಮಾಡಿಲ್ಲವೋ ಅಂತವಹವರಿಗೆ ಇ-ಮತದಾನದ ಸೌಲಭ್ಯ ಒದಗಿಸುತ್ತದೆ. ಕಂಪನಿಯು ಕೆಫಿಇನ್ ನೊಂದಿಗೆ ಅದೃಶ್ಯ ಮತದಾನ ಮತ್ತು ಎಜಿಎಂ ಅವಧಿಯಲ್ಲಿನ ಇ-ಮತದಾನ ಆಗುವಂತೆ ವ್ಯವಸ್ಥೆ ಮಾಡಿಕೊಂಡಿರುತ್ತದೆ.

ಕಟ್-ಆಫ್ ದಿನಾಂಕದಂದು ಅಂದರೆ 31ನೇ ಆಗಸ್ಟ್ 2020 ಸೋಮವಾರದಂದು ಇದ್ದಂತೆ ಯಾವ ವ್ಯಕ್ತಿಯ ಹೆಸರು ಸದಸ್ಯರ/ ಫಲಾನುಭವಿ ಮಾಲೀಕರ ರಿಜಿಸ್ಟರ್ ನಲ್ಲಿ ಇರುತ್ತದೆಯೋ ಅವರು ಇ-ಮತದಾನ ಸೌಲಭ್ಯ ಮತ್ತು ಎಜಿಎಂ ಅವಧಿಯಲ್ಲಿನ ಅದೃಶ್ಯ ಮತದಾನ ಸೌಲಭ್ಯ ವನ್ನು ಅಥವಾ ಎಜಿಎಂ ಅವಧಿಯಲ್ಲಿನ ಇ-ಮತದಾನಕ್ಕೆ ಅರ್ಹರಾಗುತ್ತಾರೆ.

ಇ-ಮತದಾನ ವ್ಯವಸ್ಥೆಯು 3ನೇ ಸೆಪ್ಟೆಂಬರ್ 2020ರ ಗುರುವಾರ (ಬೆಳಿಗ್ಗೆ 9.00 ಐಎಸ್ಟಿ)ಗೆ ಆರಂಭವಾಗುತ್ತದೆ ಮತ್ತು 6ನೇ ಸೆಪ್ಟೆಂಬರ್ 2020 (ಸಂಜೆ 5.00 ಐಎಸ್ಟಿ)ಗೆ ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ಕಂಪನಿಯ ಸದಸ್ಯನು (ರು). ಎಜಿಎಂ ಸೂಚನೆಯಲ್ಲಿ ತಿಳಿಸಿದ ಐಟಂಗಳಿಗೆ ವಿದ್ಯುನ್ಮಾನದ ಮೂಲಕ ಮತ ಮಾಡಬಹುದು. ಅದೃಶ್ಯ ಇ -ಮತದಾನ ಕೆಫಿಇನ್ ಮೂಲಕದ ಅದೃಶ್ಯ ವ್ಯವಸ್ಥೆಯನ್ನು 6ನೇ ಸೆಪ್ಟೆಂಬರ್ 2020ರ ಸಂಜೆ 5.00 ಐಎಸ್ಟಿಗೆ ನಿಲ್ಲಿಸಲಾಗುತ್ತದೆ.

ಸದಸ್ಯರು ಒಮ್ಮೆ ಒಂದು ಠರಾವಿನ ಮೇಲೆ ಮತ ಹಾಕಿದ ನಂತರ ಬದಲಾಯಿಸಲು ಅನುಮತಿ ನೀಡುವುದಿಲ್ಲ.

ಸದಸ್ಯ ರ ಮತದಾನದ ಹಕ್ಕು ಕಟಾಫ್ ದಿನಾಂಕ ಅಂದರೆ 31ನೇ ಆಗಸ್ಟ್ 2020ರ ಸೋಮವಾರ ಇದ್ದಂತೆ, ಕಂಪನಿಯ ಪಾವತಿಸಿದ ಷೇರು ಬಂಡವಾಳ ಪ್ರಮಾಣಕ್ಕೆ ತಕ್ಕಂತೆ ಇರುತ್ತದೆ. ಅದೃಶ್ಯ ಮತದಾನ ಮತ್ತು ಇ-ಮತದಾನಕ್ಕೆ ಸಂಬಂಧಿಸಿದ ವಿವರವಾದ ಸೂಚನೆಗಳನ್ನು ಎಜಿಎಂ ನೋಟಿಸಿನ ಭಾಗವಾಗಿ ಒದಗಿಸಲಾಗಿರುತ್ತದೆ.

ವಿಸಿ/ಓಎವಿಎಂ ಮೂಲಕ ಎಜಿಎಂನಲ್ಲಿ ಹಾಜರಾಗಿ, ಅದೃಶ್ಯ ಇ-ಮತದಾನದ ಮೂಲಕ ತಮ್ಮ ಮತ ಚಲಾಯಿಸದ ಸದಸ್ಯರು 24ನೇ ಎಜಿಎಂನಲ್ಲಿ ಲಭ್ಯವಿರುವ ಇ-ಮತದಾನ ವ್ಯವಸ್ಥೆಯಲ್ಲಿ ಮತ ಮಾಡಲು ಅರ್ಹರಾಗಿರುತ್ತಾರೆ. ಯಾವ ಸದಸ್ಯ ರೂ ಅದೃಶ್ಯ ಮತದಾನದ ಮೂಲಕ ಮತ ಚಲಾಯಿದ್ದಾರೋ ಅವರು ಎಜಿಎಂನನ್ನೂ ಸಹ ಭಾಗವಹಿಸಬಹುದು. ಆದಾಗ್ಯೂ ಎಜಿಎಂನಲ್ಲಿ ಮತ ಚಲಾಯಿಸಲು ಅರ್ಹರಾಗುವುದಿಲ್ಲ.

ಎಜಿಎಂ ನೋಟೀಸ್ ರವಾನೆಯಾದ ನಂತರ ಅಂದರೆ ಕಟಾಫ್ ದಿನಾಂಕ 31ನೇ ಆಗಸ್ಟ್ 2020 ರಂದು ಅಥವಾ ಅದಕ್ಕೂ ಮುಂಚೆ ಯಾವುದೇ ವ್ಯಕ್ತಿ ಕಂಪನಿಯ ಸದಸ್ಯ ನಾದಲ್ಲಿ, ಅಂತಹ ವ್ಯಕ್ತಿ ಕೆಫಿನ್ ಇ-ಮೇಲ್ rajeev.kr@fintech.com ಗೆ ಕೋರಿಕೆ ಸಲ್ಲಿಸಿ ಯೂಸರ್ ಐಡಿ ಮತ್ತು ಪಾಸ್ವರ್ಡ್ ಪಡೆದುಕೊಳ್ಳಬೇಕು.

ಎಜಿಎಂಗೆ ಹಾಜರಾಗುವ ಬಗ್ಗೆ/ ಇ-ಮತದಾನದ ಬಗ್ಗೆ ಸ್ಪಷ್ಟನೆಗಳು ಬೇಕಾಗಿದ್ದಲ್ಲಿ ಪದೇ ಪದೇ ಕೇಳುವ ಪ್ರಶ್ನೆಗಳು (ಎಫ್ಎಕ್ಯೂಸ್) ಯನ್ನು https://evoting.karvy.com ನಲ್ಲಿ ಲಭ್ಯವಾಗುವ ಇ-ವೋಟಿಂಗ್ ಮ್ಯಾನ್ಯೂಯಲ್ನ 'ಡೌನೌಲೋಡ್' ಸೆಕ್ಷನ್ ನಲ್ಲಿ ನೋಡಿಕೊಳ್ಳಬಹುದು ಅಥವಾ 1800 345 4001 (ಶುಲ್ತ ರಹಿತ)ಕ್ಕೆ ಕರೆ ಮಾಡುವುದು ಅಥವಾ ಶ್ರೀ ರಾಜೀವ್ ಕುಮಾರ್, ಡೆಪ್ಯೂ ಟಿ ಮೇನೇಜರ್, ಕೆಫಿನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಸೆಲೆನಿಯಂ ಟವರ್ ಬಿ, ಫ್ಲಾಟ್ ಸಂ. 31 ಮತ್ತು 32, ಫಾನಾನ್ಸಿಯರ್ ಡಿಸ್ಪಿಕ್ಸ್, ನಾನಕ್ರಾಮ್ ಗುಡ, ಸೆರ್ಲಿಗಂಪಲ್ಲಿ ಮಂಡಲ್, ಹೈದರಾಬಾದ್- 500032. ಇಂಡಿಯಾ. ದೂ: +91-40-67161524, Email id: rajeev.kr@fintech.com, Website: www.kfintech.com, ನ್ನು ಸಂಪರ್ಕಿಸಿ.

ದಿನಾಂಕ : 17ನೇ ಆಗಸ್ಟ್ 2020 ಸ್ಥಳ : ಮುಂಬೈ

ಶ್ರೀ ರೇಣುಕಾ ಶುಗರ್ಸ್ ಲಿಮಿಟೆಡ್ ದೀಪಕ್ ಮನೇರಿಕರ್ ಕಂಪನಿ ಕಾರ್ಯದರ್ಶಿ



ನಾನ್-ಲಿಂಕ್ಡ್ , ನಾನ್-ಪಾರ್ಟಿಸಿಪೇಟಿಂಗ್ ಸಿಂಗಲ್ ಪ್ರೀಮಿಯಮ್ ಆನ್ಯೂಟಿ ಪ್ಲಾನ್



ಈ ಯೋಜನೆಯನ್ನು 🕴 ಸ್ವಂತಕ್ಕೆ 🙌 ಜಂಟಿ ಜೀವಿಗಳು 🔥 ದಿವ್ಯಾಂಗರು ಪಡೆಯಬಹುದು

ಈ ಯೋಜನೆಯನ್ನು 30 ವರ್ಷ ಹಾಗೂ ಹೆಚ್ಚಿನ ವಯಸ್ಕರು ಪಡೆಯಬಹುದು

ಮರಣಾ ನಂತರ ಪ್ರಯೋಜನಗಳೊಂದಿಗೆ

ಜೀವನ ಪರ್ಯಂತ

ನಿಯಮಿತ ಆದಾಯ ಕೂಡಾ ಲಭ್ಯ



• ಪಾಲಿಸಿ ಪ್ರಾರಂಭದಿಂದಲೇ ಖಾತರಿ ಆನ್ಯೂಟಿ ದರಗಳು

• ಡಿಫರ್ಮೆಂಟ್ ಅವಧಿಯಲ್ಲಿ ಖಾತರಿ ಹೆಚ್ಚುವರಿಗಳು







ಜೀವನದೊಂದಿಗೂ, ಜೀವನದ ನಂತರವೂ





ತಕ್ಷಣ ಹಾಗೂ

ಮುಂದೂಡಿದ ಆನ್ಯುಟಿ ಆಯ್ಕೆ ಸೌಲಭ್ಯ

Follow us : 🚹 You 🔟 💟 LIC India Forever

ಅಥವಾ ನಮ್ಮ ವೆಬ್ಸ್ರೇಟ್ www.licindia.in ಗೆ ಭೇಟಿ ನೀಡಿ

ಪ್ಲಾನ್ ಆನ್ ಲೈನ್ ನಲ್ಲೂ ಲಭ್ಯ ವಿದೆ

ಹೆಚ್ಚಿನ ವಿವರಗಳಿಗೆ, ನಿಮ್ಮ ಏಜಂಟ್ / ಹತ್ತಿರದ ಎಲ್ಐಸಿ ಶಾಖೆಯನ್ನು ಸಂಪರ್ಕಿಸಿ ಅಥವ YOUR CITY NAME' ನ್ನು ಟೈಪ್ ಮಾಡಿ 56767474 ಸಂಖ್ಯೆಗೆ ಎಸ್.ಎಂ.ಎಸ್. ಕಳುಹಿಸಿ

PLAN NO. 850